

ಕರ್ನಾಟಕ ಪೂರ್ವಿಕ ಹಕ್ಕು ಅಧಿ ನಿಯಮ 2005,

ಅಧ್ಯಾಯ 2, ನಿಯಮ 4(1) ಬಿ ಪ್ರಕಾರ ಪ್ರಕಟಿಸಿರುವ ಪೂರ್ವಿಕ

1) 4(1) (ಬಿ) 1. ಅದರ ರಚನೆ, ಕಾರ್ಯಗಳು ಮತ್ತು ಕೆಂಪುಗಳ ವಿವರಗಳು:-

ಸಂಖ್ಯೆ : -

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಕಣ್ಣೀರಿಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಈ ಕೆಳಕಂಡ ಅಧಿಕಾರಿಗಳು ಇವರ ಅಧಿನಿರ್ದಲ್ಲಿ ಕಾರ್ಯನಿರ್ವಹಿಸಿರುತ್ತಾರೆ.

1) ಪ್ರಾದೇಶಿಕ ಸಾರಿಗೆ ಅಧಿಕಾರಿ-	1
2) ಹಿರಿಯ ಮೋಟಾರು ವಾಹನ ನಿರೀಕ್ಷೆಗಳು-	09
3) ಮೋಟಾರು ವಾಹನ ನಿರೀಕ್ಷೆಗಳು-	06
4) ಅಧೀಕ್ಷರು -	01
5) ಪ್ರಥಮ ದಜೆ ಸಹಾಯಕರು-	03
6) ದ್ವಿತೀಯ ದಜೆ ಸಹಾಯಕರು-	05
7) ವಾಹನ ಚಾಲಕರು-	02
8) ಬೆರಳೆಚ್ಚಿನಾರರು	01
9) ಬಜಾನೆ ರಕ್ಷಕ -	01
10) ಗ್ರಾಹ “ಡಿ” -	04

ಈ ಕಣ್ಣೀರಿಯಲ್ಲಿ ಮುಖ್ಯವಾಗಿ ಸಾರಿಗೆ ಮತ್ತು ಸಾರಿಗೇತರ ವಾಹನಗಳ ತೆರಿಗೆ ವಸೂಲಾತಿ ಮತ್ತು ವಾಹನಗಳ ಉಪಯೋಗದ ನಿಯಂತ್ರಣದ ಬಗ್ಗೆ ಈ ಕೆಳಕಂಡ ಕಾರ್ಯ ನಿಯಮದ ಅಡಿಯಲ್ಲಿ ಕಾರ್ಯನಿರ್ವಹಿಸಲಾಗುತ್ತದೆ.

1.ಕೇಂದ್ರ ಮೋಟಾರು ವಾಹನಗಳ ಕಾರ್ಯ 1988

2.ಕೇಂದ್ರ ಮೋಟಾರು ವಾಹನ ಕಾರ್ಯ ನಿಯಮಗಳು 1989

3.ಕರ್ನಾಟಕ ಮೋಟಾರು ವಾಹನ ನಿಯಮಗಳು 1989

4.ಕರ್ನಾಟಕ ಮೋಟಾರು ವಾಹನ ತೆರಿಗೆ ಕಾರ್ಯ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ಶಿಧ್ಯಪಡಿಗಳು.

5. ನಾಗರೀಕ ಸನ್ವದಿನಂತೆ ಕಾಯ್ದೆ ನಿರ್ವಹಿಸುವುದು.

ಪ್ರಮುಖ ಕಾಯ್ದೆಗಳು

- 1) ವಾಹನಗಳ ನೋಂದಣಿ
- 2) ಚಾಲನಾ ಹಾಗೂ ನಿರ್ವಾಹಕ ಅನುಜ್ಞಾ ಪತ್ರಗಳನ್ನು ನೀಡುವಿಕೆ ಮತ್ತು ಚಾಲನ ತರಬೇತಿ ಶಾಲೆಗಳಿಗೆ ಪರವಾನಿಗೆ ನೀಡುವುದು.
- 3) ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡುವಿಕೆ ಮತ್ತು Carriage by Road Act 2007 & Rules 2011 ನೀಡುವಿಕೆ.
- 4) ಮೋಟಾರು ವಾಹನಗಳ ತೆರಿಗೆ ಸಂಗ್ರಹಣೆ.
- 5) ಮೋಟಾರು ವಾಹನ ನಿಯಮಗಳ ಪ್ರವರ್ತನೆ.
- 6) ರಸ್ತೆ ಸುರಕ್ಷತಾ ಕ್ರಮಗಳು ಅಪಘಾತ ವಾಹನಗಳ ಪರಿಶೀಲನೆ.
- 7) ವಾಹನಗಳಿಂದಾಗುವ ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಪ್ರವರ್ತನೆ.
- 8) ರಾಜಸ್ವವನ್ನು ಸಂಗ್ರಹಿಸುವುದು.

2 . 4(1) (ಬಿ) 2. ಅದರ ಅಧಿಕಾರಿಗಳ ಮತ್ತು ನೌಕರರ ಅಧಿಕಾರಿಗಳನ್ನು ಮತ್ತು ಕರ್ತವ್ಯಗಳು

- 1) **ಕಫೀರಿ ವಿಳಾಸ:-** ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹಾಗೂ ಕಾಯ್ದದಶೀರ್, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಸಾರ್ವಜನಿಕರ ಮಾಹಿತಿ ಅಧಿಕಾರಿಗಳ ಕಭೀರಿ, ಹೊಸಿಂಗ್ ಬೋಡ್ರೀ ಕಾಂಪ್ಲೇಕ್ಸ್ ಪ್ರತಾಪ ನಗರ, ನೊಬಾದ, ಬೀದರ ಗ್ರಾಮ-ಎ ಶ್ರೇಣಿಯರಾಗಿದ್ದು, ಈ ಕಫೀರಿಯ ಕಾಯ್ದೆಗಳಾದ ಸಾರಿಗೆ/ಸಾರಿಗೇತರ ನೋಂದಣಿ ಮತ್ತು ಕಲಿಕಾ ಹಾಗೂ ಚಾಲನಾ ಅನುಜ್ಞಾ ಪತ್ರಗಳ ನೀಡಿಕೆ, ಖಚಾನ ವಿಭಾಗ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು.
- 2) **ಪ್ರಾದೇಶಿಕ ಸಾರಿಗೆ ಅಧಿಕಾರಿ:-** ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನೋಂದಣಿ ಮತ್ತು ಕಲಿಕಾ ಹಾಗೂ ಚಾಲನಾ ಅನುಜ್ಞಾ ಪತ್ರಗಳ ನೀಡಿಕೆ, ಖಚಾನ ವಿಭಾಗ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು.
- 3) **ಹಿರಿಯ / ಮೋಟಾರು ವಾಹನ ನಿರೀಕ್ಷೆಕರು:** ಮೋಟಾರು ವಾಹನ ಕಾಯ್ದು ಹಾಗೂ ನಿಯಮಗಳನುಸಾರ ಸಾರಿಗೆ ವಾಹನಗಳ ನೋಂದಣಿ ನವೀಕರಣ ಹಾಗೂ ಅರ್ಹತಾ ಪತ್ರ ನವೀಕರಣಕ್ಕೆ ಸಂಬಂಧಿಸಿದಂತೆ ವಾಹನವನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡುವುದು ಮತ್ತು ಅಭ್ಯರ್ಥಿಗಳನ್ನು ಪರೀಕ್ಷೆಸಿ ನಿರ್ವಾಹಕ, ಕಲಿಕಾ ಹಾಗೂ ಚಾಲನಾ ಅನುಜ್ಞಾ ಪ್ರಮಾಣ ಪತ್ರಗಳ ಪರೀಕ್ಷೆಗೆ ಒಳಪಡಿಸುವುದು, ವಾಹನಗಳ ಪ್ರವರ್ತನ ತಪಾಸಣೆ, ಅಪಘಾತ ವಾಹನಗಳ ವೀಕ್ಷಣೆ, ಬಾಕಿ ತೆರಿಗೆ ವಸೂಲಿ ನೇರಿದಂತೆ ಇನ್ನಾವುದೇ ಮೇಲಾದಿಕಾರಿಗಳ ಆದೇಶದಂತೆ ಕಾಯ್ದೆ ನಿರ್ವಹಿಸುವುದು. ಜಿಲ್ಲಾಡಳಿತದಿಂದ ನೀಡಿವ ಅಧಿಗ್ರಹಣ ಅದೇಶಗಳನ್ನು ಜಾರಿ ಮಾಡುವುದು, ತಾಲೂಕು ಕೇಂದ್ರಗಳಲ್ಲಿ ಮಾಸಿಕ ಮುಕ್ಕುಂ ಮಾಡಿ ಸಾರ್ವಜನಿಕರ ಬೇಡಿಕೆಗಳನ್ನು ಮೂರ್ಯಿಸುವುದು.

4. ಕಳೇರಿ ಅಧಿಕ್ಷಕರು1 :- ಸಿಬ್ಬಂದಿ ಕಡತಗಳ ನಿರ್ವಹಣೆ, ಕಳೇರಿಯ ಸಾರಿಗೆ ವಿಭಾಗ,ಆಡಿಟ್,

ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ನಾವ್ಯಜನಿಕರು ಸಲ್ಲಿಸುವ ವಿವಿಧ ಕಳೇರಿ ಕೆಲಸಗಳು ಅರ್ಜಿಗಳನ್ನು ಪರಿಶೀಲಿಸಿ ಸ್ವೀಕರಿಸುವುದು, ಆಮದು ಹಾಗು ರವಾನೆ ಮೇಲ್ಮೈಚಾರಣೆ, ಅನುಪಯುಕ್ತ ಮತ್ತು ತೆರಿಗೆ ಮರುಪಾವತಿ, ಡಿಎಸ್‌ಎ ವಿಭಾಗ, ಕಳೇರಿಯ ಸಿಬ್ಬಂದಿಗಳ ಕೆಲಸ ಕಾರ್ಯಗಳ ಮೇಲ್ಮೈಚಾರಣೆ ಮತ್ತು ಮೇಜು ತಪಾಸಣೆ ಹಾಗೂ ಮೇಲಾಧಿಕಾರಿಗಳು ನೀಡಿದ ಆದೇಶ ಪಾಲಿಸುವುದು. ಖಚಾನೆ ವಿಭಾಗ, ಕಳೇರಿಯ ಸಾರಿಗೇತರ ವಿಭಾಗ ಹಾಗು ಕಲಿಕೆ /ಖಾಯಂ ಚಾಲನಾಪತ್ರಗಳ ವಿಭಾಗ - ಇದಕ್ಕೆ ಸಂಬಂದಪಟ್ಟ ಸ್ಕೂಟರ್ ಕಾರ್ಡ್ ನೀಡುವಿಕೆಯ ಉಸ್ತುವರಿ,ನಾವ್ಯಜನಿಕರು ಸಲ್ಲಿಸುವ ವಿವಿಧ ಕಳೇರಿ ಕೆಲಸಗಳ ಅರ್ಜಿಗಳನ್ನು ಪರಿಶೀಲಿಸಿ ಸ್ವೀಕರಿಸುವುದು, ಸಂಬಂದ ಪಟ್ಟ ಸಿಬ್ಬಂದಿಗಳ ಕೆಲಸ ಕಾರ್ಯಗಳ ಮೇಲ್ಮೈಚಾರಣೆ ಮತ್ತುಮೇಜು ತಪಾಸಣೆ ಹಾಗೂ ಮೇಲಾಧಿಕಾರಿಗಳು ನೀಡಿದ ಆದೇಶ ಪಾಲಿಸುವುದು.

5 ಪ್ರೇರಣ / ದ್ವಿತೀಯದಜ್ಞ ಸಹಾಯಕರುಗಳಿಂದ:- ಕಳೇರಿಯ ಅಧಿಕ್ಷಕರು / ಮೇಲಾಧಿಕಾರಿಗಳು ಸ್ವೀಕರಿಸಿದ ಅರ್ಜಿಗಳನ್ನು ಕಡತದೊಂದಿಗೆ ಪರಿಶೀಲಿಸಿ ಅಧಿಕಾರಿಗಳ ಆದೇಶಕ್ಕಾಗಿ ಅಧಿಕ್ಷಕರ ಮುಖಾಂತರ ಸಲ್ಲಿಸುವುದು. ಕಡತದಲ್ಲಿ ಮೇಲಾಧಿಕಾರಿಗಳು ನೀಡಿದ ಆದೇಶವನ್ನು ಕೂಡಲೇ ಪಾಲಿಸಿ ನಾವ್ಯಜನಿಕರ ಕಳೇರಿ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.

6 ಬೆರಳಿಚ್ಚಿಗಾರರು:- ಈ ಕಳೇರಿಗೆ ಒಬ್ಬರು ಬೆರಳಿಚ್ಚಿಗಾರರ ಹುದ್ದೆಗಳು ಮಂಜೂರಾಗಿದ್ದು.. ಮತ್ತು ಈ ಕಳೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರು ಕಳೇರಿಯಿಂದ ಹೊರಡಿಸಲಾದ ಎಲ್ಲಾ ಪತ್ರಗಳನ್ನು ಬೆರಳಿಚ್ಚಿ ಮಾಡುವುದು, ಹಾಗೂ ಮೇಲಾಧಿಕಾರಿಗಳು ಸೂಚಿಸಿದ ಇತರೆ ಕೆಲಸಗಳನ್ನು ನಿರ್ವಹಿಸುವುದು.

7 ವಾಹನ ಚಾಲಕರುಗಳಿಂದ:- ಈ ಕಳೇರಿಯಲ್ಲಿ ಇಬ್ಬರು ವಾಹನ ಚಾಲಕರು ಕಾರ್ಯನಿರ್ವಹಿಸುತ್ತಿದ್ದು ಒಬ್ಬರು ನಿಯೋಜನೆ ಮೇರೆಗೆ ಹೋಗಿರುತ್ತಾರೆ.

8 ಡಿ-ಗ್ಲೋಫ್ ನೋಕರರು(ಜಾವಾನರು);- ಕಳೇರಿಯ ವಿವಿಧ ವಿಭಾಗಗಳಲ್ಲಿ ಕಡತಗಳ ಚಾಲನಾ ನಿರ್ವಹಣೆ, ಖಜಾನೆಗೆ ಸಿಬ್ಬಂದಿಯೊಂದಿಗೆ ತೆರಳುವ ಮತ್ತು ಸ್ಥಳೀಯ ಟಿಪಾಲನ್ನು ವಿಶೇಷವಾಗಿ ಹಾಗೂ ಮೇಲಾದಿಕಾರಿಗಳ ಆದೇಶದ ಮೇರೆಗೆ ಕೆಲಸ ನಿರ್ವಹಿಸುವುದು.

4(1) (ಬಿ) 3. ಮೇಲ್ಮೈಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ಶಿಂಮಾನ

ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನಗಳು.

ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ಕಳೇರಿಗೆ ಸಲ್ಲಿಸುವ ಅರ್ಜಿಗಳನ್ನು ನಿಯಮಾನುಸಾರ ಕಳೇರಿಯಲ್ಲಿನ ಅಧಿಕ್ಷೇತರರು ಪರಿಶೀಲಿಸಿ ಸ್ವೀಕರಿಸಿರುತ್ತಾರೆ. ತದನಂತರ ಕಳೇರಿಯ ಸ್ವೀಕೃತಿ ವಿಭಾಗದ ಮುಖಾಂತರ ಆಯಾ ವಿಭಾಗಗಳನ್ನು ನಿರ್ವಹಿಸುವ ವಿಷಯ ನಿರ್ವಾಹಕರು ತಮಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಕಡತದಲ್ಲಿ ಪರಿಶೀಲಿಸಿ, ಟಿಪ್ಪಣಿಯೊಂದಿಗೆ ವಿಷಯವನ್ನು ಮಂಡಿಸುತ್ತಾರೆ. ನಂತರ ಅದನ್ನು ಸಂಬಂಧಿಸಿದ ಅಧಿಕ್ಷೇತರರು ಪರಿಶೀಲಿಸಿ ತಮ್ಮ ಟಿಪ್ಪಣಿಯಲ್ಲಿ ಅವರ ಅಭಿಪ್ರಾಯದೊಂದಿಗೆ ಅಂತಿಮವಾಗಿ ಕಳೇರಿ ಮುಖ್ಯಸ್ಥರಿಗೆ ಸಲ್ಲಿಸಿ ಸದರಿ ವಿಷಯದ ಕಡತಕ್ಕ ಕಳೇರಿ ಮುಖ್ಯಸ್ಥರು ತಮ್ಮ ಶಿಂಮಾನದ ಆದೇಶವನ್ನು ನೀಡುತ್ತಾರೆ. ಸದರಿಯವರು ನೀಡಿದ ಆದೇಶವನ್ನು ಅಂತಿಮವಾಗಿ ವಿಷಯ ನಿರ್ವಾಹಕರು ಮತ್ತು ಅಧಿಕ್ಷೇತರರು ಪಾಲಿಸುತ್ತಾರೆ.

ಕೆಲವೊಂದು ವಿಷಯಗಳಿಗೆ ಸಂಬಂಧಿಸಿದ ಕೆಲಸಗಳಿಗೆ ಕಳೇರಿಯ ತಾಂತ್ರಿಕ ಸಿಬ್ಬಂದಿಗಳಾದ ಹಿರಿಯ/ವೋಟಾರು ವಾಹನ ನಿರೀಕ್ಷೇತರಗಳ ಪರಿಶೀಲನೆ ಅವಶ್ಯಕವಾಗಿದ್ದ ಅಂತಹ ಅರ್ಜಿಗಳನ್ನು ಕಳೇರಿ ಅಧಿಕ್ಷೇತರ ಸ್ವೀಕರಿಸಿದ ನಂತರ ಕಾರ್ಯನಿರ್ವಾಹಕ ಸಿಬ್ಬಂದಿಯವರು ವಾಹನವನ್ನು / ಅಭ್ಯರ್ಥಿಗಳನ್ನು ಭೌತಿಕವಾಗಿ/ತಾಂತ್ರಿಕವಾಗಿ ಪರಿಶೀಲಿಸಿ ಕಳೇರಿ ಮುಖ್ಯಸ್ಥರಿಗೆ ಶೀಘ್ರವಾಗಿ ಮಾಡುತ್ತಾರೆ. ಅಂತಿಮವಾಗಿ ಕಳೇರಿ ಮುಖ್ಯಸ್ಥರು ನಿಯಮಾನುಸಾರವಾಗಿ ಪರಿಶೀಲಿಸಿ, ಶಿಂಮಾನ ತೆಗೆದುಕೊಂಡು ಕಡತಗಳಲ್ಲಿ ಆದೇಶ ನೀಡುತ್ತಾರೆ. ಸದರಿಯವರ ಆದೇಶವನ್ನು ವಿಷಯ ನಿರ್ವಾಹಕರು ಹಾಗೂ ಅಧಿಕ್ಷೇತರರು ಅಂತಿಮವಾಗಿ ಪಾಲಿಸುತ್ತಾರೆ.

4(1) (ಬಿ) 4. ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳು:

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಅವರ ಅಧಿನಿರ್ದಲ್ಲಿ ಬರುವ ಸಿಬ್ಬಂದಿಯವರು ಈ ಕೆಳಕಂಡ ಕಾರ್ಯ ಮತ್ತು ನಿಯಮದಡಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತದೆ.

- 1) ಕೇಂದ್ರ ಮೋಟಾರು ವಾಹನಗಳ ಕಾರ್ಯ 1988
- 2) ಕೇಂದ್ರ ಮೋಟಾರು ವಾಹನಗಳ ಕಾರ್ಯ ನಿಯಮಗಳು 1989
- 3) ಕನಾಟಕ ಮೋಟಾರು ವಾಹನ ನಿಯಮಗಳು 1989

4) ಕನಾರ್ಟಕ ಪೋರ್ಚಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ತಿದ್ದುಪಡಿಗಳು.

4(1) (ಬಿ) 5. ಅದರ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ

ನಿಯಂತ್ರಣದಲ್ಲಿರುವ ಅಥವಾ ಅದರ ಉದ್ಯೋಗಿಗಳು ಬಳಸುವ ನಿಯಮಗಳು,

ಉಪ ನಿಯಮಗಳು, ಅನುಸೂಚಿಗಳು, ಕೈ ಹಿಡಿಗಳು ಮತ್ತು ದಾಖಲೆಗಳು: -

- 1) ಕೇಂದ್ರ ಪೋರ್ಚಾರು ವಾಹನಗಳ ಕಾಯ್ದೆ 1988
- 2) ಕೇಂದ್ರ ಪೋರ್ಚಾರು ವಾಹನಗಳ ಕಾಯ್ದೆ ನಿಯಮಗಳು 1989
- 3) ಕನಾರ್ಟಕ ಪೋರ್ಚಾರು ವಾಹನ ನಿಯಮಗಳು 1989
- 4) ಕನಾರ್ಟಕ ಪೋರ್ಚಾರು ವಾಹನ ತೆರಿಗೆ ಕಾಯ್ದೆ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ತಿದ್ದುಪಡಿಗಳು.
- 5) ನಾಗರಿಕ ಸನ್ನದ್ದು/ 'ಸಕಾಲ'ದಡಿಯಲ್ಲಿ ನೀಡಿದ 25 ಸೇವೆಗಳಿಂತ.

4(1) (ಬಿ) 6.ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರ ಪಟ್ಟಿ.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು - ತಮ್ಮ ಅಧಿನದ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಿ ಈ ಕೆಳಕಂಡ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತಾರೆ.

1. ಪೋರ್ಚಾರು ವಾಹನಗಳ ತೆರಿಗೆ ಸಂಗ್ರಹಣೆ.
2. ಸಾರಿಗೆ ಮತ್ತು ಸಾರಿಗೇತರ ವಾಹನಗಳ ನೋಂದಣಿ ಮತ್ತು ನೋಂದಣಿಗೆ ಸಂಬಂಧಪಟ್ಟ ಇತರ ಕೆಲಸಗಳು, Smart Card ನೀಡುವುದು ಮತ್ತು ನೋಂದಣಿಗೆ ರದ್ದು ಪಡಿಸುವಿಕೆ.

3. ಕೆಲಿಕಾ/ಹಾಯೆಂ ಚಾಲನಾ ಹಾಗೂ ನಿರ್ವಾಹಕ ಅನುಜ್ಞಾ ಪತ್ರಗಳನ್ನು ನೀಡುವಿಕೆ, ನವೀಕರಣ, ನಕಲು ಮತ್ತು Smart Card ನೀಡುವುದು ಮತ್ತು ಚಾಲನಾ ಹಾಗೂ ನಿರ್ವಾಹಕ ಅನುಜ್ಞಾ ಪತ್ರ ರದ್ದುಪಡಿಸುವಿಕೆ.
4. ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡುವಿಕೆ.
5. ವೋಟಾರು ವಾಹನ ನಿಯಮಗಳ ಪ್ರವರ್ತನೆ.
6. ರಸ್ತೆ ಸುರಕ್ಷತಾ ಕ್ರಮಗಳು
7. ವಾಹನಗಳಿಂದುಟಾಗುವ ವಾಯು ಮಾಲಿನ್ಯ ನಿಯಂತ್ರಣದ ಬಗ್ಗೆ ಪ್ರವರ್ತನೆ.
8. ಹೆಚ್ಚಿನ ರಾಜಸ್ವವನ್ನು ಸಂಗ್ರಹಿಸುವುದು.

ಈ ಕಳೆಗಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮುಖ್ಯಸ್ಥರಾಗಿ ಆಡಳಿತದ ಸಂಪೂರ್ಣ ಜವಾಬ್ದಾರಿ ಹೊಂದಿರುತ್ತಾರೆ.

11) 4(ಬಿ) 7. ಅದರ ಕಾರ್ಯ ನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚನಲು ಅಥವಾ ಅದರ ಪ್ರಾತಿನಿಧಿವಿರುವಂತೆ ಮಾಡಲು ಇರುವಂತಹ ಯಾವುದೇ ವ್ಯವಸ್ಥೆಯ ವಿವರಗಳು: -

-- ಅನ್ವಯಿಸುವುದಿಲ್ಲ --

7) 4(1) (ಬಿ) 8. ಮಂಡಳಿಗಳು, ಪರಿಷತ್ತಗಳು, ಸಮಿತಿಗಳು ಅಥವಾ ಇತರ ನಿಯಮಗಳು ಮತ್ತು ಅದರ ಭಾಗವಾಗಿ ಅಧಿಕಾರಿ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಧಿಕಾರ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತಗಳ ಸಮಿತಿಗಳ ಮತ್ತು ಇತರ ನಿಯತ ಕಾಲಿಕ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಧಿಕಾರ ಅಂತಹ ಸಭೆಗಳ ನಡಾವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ ಹಣ್ಣಿಕೆ:

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಬೀದರ ವೋಟಾರು ವಾಹನ ಕಾಲ್ಯಾ 1988 ಸೆಕ್ಷನ್ 68(1) ರ ಅಡಿಯಲ್ಲಿ ಸಾರಿಗೆ ವಾಹನಗಳ ರಹದಾರಿ ನೀಡುವ ಅಧಿಕಾರ ಹೊಂದಿರುತ್ತಾರೆ.

- 1) ಅಧ್ಯಕ್ಷರು: ಜಿಲ್ಲಾ ಧಿಕಾರಿಗಳು.
- 2) ಸದಸ್ಯರು: ಜಿಲ್ಲಾ ಹೋಲೀಸ್ ಪರಿಷಾಧಿಕಾರಿಗಳು.
- 3) ಕಾರ್ಯದರ್ಶಿ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು.

4(1) (ಬಿ) 9. ರ ಅಧಿಕಾರಿಗಳ ಮತ್ತು ನೊಕರರ ನಿಡೀಕೆಂಪಿ:

ಕ್ರಮ ಸಂ	ಹೆಸರು ಮತ್ತು ಹುದ್ದೆ ಶ್ರೀಯುತ/ಶ್ರೀಮತಿ	ಕಳೆ ಕೆಲಸ ಹಂಚಿಕೆಯ ವಿವರಗಳು
1	ಶ್ರೀ ಎಮ್. ಪ್ರಭಾಕರ ಪ್ರಾದೇಶಿಕ ಸಾರಿಗೆ ಅಧಿಕಾರಿ	ಮೌರ್ಯಾರು ವಾಹನಗಳ ಕಾಯ್ದು 1988, ಕೇಂದ್ರ ಮೌರ್ಯಾರು ವಾಹನಗಳ ನಿಯಮಗಳು 1989 ಮತ್ತು ಕನಾಟಕ ಮೌರ್ಯಾರು ವಾಹನಗಳ ತೆರಿಗೆಯ ಅಧಿನಿಯಮಗಳು 1957ರ ಅಡಿಯಲ್ಲಿ ನೀಡಿದ ಕರ್ತವ್ಯಗಳನ್ನು ನಿರ್ವಹಿಸುವುದು
2	ಹಿರಿಯ ಮೌರ್ಯಾರು ವಾಹನ ನಿರೀಕ್ಷಕರು (09) ಹಾಗೂ ಮೌರ್ಯಾರು ವಾಹನ ನಿರೀಕ್ಷಕರು (06)	ಮೌರ್ಯಾರು ವಾಹನ ಕಾಯ್ದು ಹಾಗೂ ನಿಯಮಗಳನುಸಾರ ಸಾರಿಗೆ ವಾಹನಗಳ ನೋಂದಣಿ ನವೀಕರಣ ಹಾಗೂ ಅಹ್ವಾತ ಪತ್ರ ನವೀಕರಣಕ್ಕೆ ಸಂಬಂಧಿಸಿದಂತೆ ವಾಹನವನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡುವುದು ಮತ್ತು ಅಭ್ಯರ್ಥಿಗಳನ್ನು ಪರೀಕ್ಷೆಸಿ ನಿರ್ವಹಿಸಿ, ಕಲಿಕಾ ಹಾಗೂ ಚಾಲನಾ ಅನುಜ್ಞಾ ಪ್ರಮಾಣ ಪತ್ರಗಳ ಪರೀಕ್ಷೆಗೆ ಒಳಪಡಿಸುವುದು, ವಾಹನಗಳ ಪ್ರವರ್ತನ ತಂತ್ರಜ್ಞಾನ ವಿಜ್ಞಾನ ವಿಭಾಗದಲ್ಲಿ ಬಾಕಿ ತೆರಿಗೆವಸೂಲಿ ಸೇರಿದಂತೆ ಇನ್ನಾರ್ಥಿಕ ಮೇಲಾಧಿಕಾರಿಗಳ ಆದೇಶದಂತೆ ಕಾರ್ಯನಿರ್ವಹಿಸುವುದು. ಜಿಲ್ಲಾಡಳಿತದಿಂದ ನೀಡಿದ ಅಧಿಕೃತ ಅದೇಶಗಳನ್ನು ಜಾರಿ ಮಾಡುವುದು, ತಾಲೂಕು ಕೇಂದ್ರಗಳಲ್ಲಿ ಮಾಸಿಕ ಮೊಕಾಂ ಮಾಡಿ ಸಾರ್ವಜನಿಕರಬೇಕಿರುವ ಮೂರ್ಯೆಸುವುದು. ಮಾನ್ಯ ಅಪರ ಸಾರಿಗೆ ಆಯುಕ್ತರ ಆದೇಶದನುಸಾರವಾಗಿ ಹಗರಿ ತನಿಖಾ ತಾಣೆಯಲ್ಲಿ ಕಾರ್ಯನಿರ್ವಹಿಸುವುದು.

ಕ್ರ.ಸಂ.	ಸಿಬ್ಬಂದಿಯವರ ಹೆಸರು	ಪದನಾಮ	ಕೆಲಸ ಮರುಹಂಚಿಕೆ ಮಾಡಿದ ವಿವರ
1	ಶ್ರೀ. ಭರತ್ ಭೋನ್‌ ದ್ವ.ದ.ನ. (ಪ್ರಭಾರಿ)	ಅಧಿಕ್ಷಕರು	ಕಳೆ ಮೇಲ್ವಿಚಾರಣೆ, ಸಾರ್ವಜನಿಕ ಅಜಿತ ಸ್ವೀಕಾರ ಅಂಕಿ-ಅಂಶಗಳೆ, ಆಡಿಟ್, ಮಾಹಿತಿಹಕ್ಕು ಹಾಗೂ ಮೇಲಾಧಿಕಾರಿಗಳ ತಂತ್ರಜ್ಞಾನ ವರದಿಗೆ ಅನುಪಾಲನೆ ವರದಿ ಸಲ್ಲಿಸುವುದು, ಹಾಗೂ ಅಧಿಕಾರಿಗಳು ಕಾಲಕಾಲಕ್ಕೆ ನೀಡಿದ ಆದೇಶಗಳನ್ನು ಪಾಲಿಸುವುದು. ಸಿಬ್ಬಂದಿ-1, ಸಾರಿಗೆ ಹೊಸ ನೋಂದಣಿ, ಸಾರಿಗೆ ಹೊರ ವಲಯ, ಹೊರ ರಾಜ್ಯ ಅನುಪಯುಕ್ತ/ತೆರಿಗೆ ಮರು ಪಾರ್ತಿ, ಪ್ರಾ.ಪ್ರಾ-ಗಳಿ, ಡಿ.ಎಸ.ಎ., ಮಾಹಿತಿ ಹಕ್ಕು ಸಿಬ್ಬಂದಿ ಶಾಖೆ-2(ಬಿಲ್ಲು), ಜಾಲನಲ್ಯೆಸನ್ ದ್ವಿಪ್ರತಿ, ನವೀಕರಣ ಕಾರ್ಯನಿರ್ವಹಣೆ

			ಹಾಗೂ ಅಧಿಕಾರಿಗಳು ಕಾಲಕಾಲಕ್ಕೆ ನೀಡಿದ ಆದೇಶಗಳನ್ನು ಪಾಲಿಸುವುದು
2		ಪ್ರಥಮ ದರ್ಜೆಯ ಸಹಾಯಕರು	ಖಾಲಿ
3	ಶ್ರೀ ಅಮನೋನ	ದ್ವಿತೀಯ ದರ್ಜೆ ಸಹಾಯಕರು	ಖಾನೆ ವಿಭಾಗ, ಹೊಸ ಖಾನೆ ಅಂತರಂತರಗಳ ತಖ್ತೆ ತಯಾರು ಮಾಡುವುದು. ಹಾಗೂ ಅಧಿಕಾರಿಗಳು ಕಾಲಕಾಲಕ್ಕೆ ನೀಡಿದ ಆದೇಶಗಳನ್ನು ಪಾಲಿಸುವುದು.
4	ಶ್ರೀ.ಸ್ಯಾಯದ್ರೋ ಕಲೀಮ್ ಡಿ.ಪ.ನ.	ದ್ವಿತೀಯ ದರ್ಜೆ ಸಹಾಯಕರು	ಸಾರಿಗೆ ವಾರನಗಳ ಎಲ್ಲ ಕೆಲಸಗಳು ಡಿ.ಎಸ್.ವ., ಮಾಹಿತಿ ಹಕ್ಕು ಕಾರ್ಯನಿರ್ವಹಣೆ ಹಾಗೂ ಅಧಿಕಾರಿಗಳು ಕಾಲಕಾಲಕ್ಕೆ ನೀಡಿದ ಆದೇಶಗಳನ್ನು ಪಾಲಿಸುವುದು,
5	ಶ್ರೀಮತಿ ತುಕ್ಕಮ್ಮಾ	ಬೆರಳಜ್ಞಗಾರತ್ತಿ	ಹೊಸ ಚಾಲನಾ ಪತ್ರ ನೀಡುವುದು, ಅಮಾನತುವಡಿಸುವುದು, ಆವಕ-ಜಾವಕ ಕೆಲಸ ನಿರ್ವಹಿಸುವುದು ಹಾಗೂ ಸರ್ಕಾರಿ ವಾರನಗಳ ಸಂಪರ್ಕ ಕಾರ್ಯನಿರ್ವಹಿಸುವುದು ಹಾಗೂ ಅಧಿಕಾರಿಗಳು ಕಾಲಕಾಲಕ್ಕೆ ನೀಡಿದ ಆದೇಶಗಳನ್ನು ಪಾಲಿಸುವುದು,
6	ಶ್ರೀಮತಿ ರಾಧೀಕಾ	ಶೀಪ್ತೇಲಿಪಿಗಾರತ್ತಿ	ಬೆರಳಜ್ಞ ಕೆಲಸ, ಚಾಲನಾ ಅನುಜ್ಞಾ ಪತ್ರದ ನವೀಕರಣ, ದ್ವೀ ಪ್ರತಿ, ವಿಳಾನ ಬದಲಾವಣೆ, ಕಲಿಕಾ ಚಾಲನಾ ಪತ್ರ ನೀಡುವುದು ಕೆಲಸ ನಿರ್ವಹಿಸುವುದು. ಕಾಲಕಾಲಕ್ಕೆ ನೀಡಿದ ಆದೇಶಗಳನ್ನು ಪಾಲಿಸುವುದು.

9) (ಬಿ) 10. ಅದರ ವಿ. ನಿಯಮಗಳಲ್ಲಿ ಉಪ ಸಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ ಸೆರಿದಂತೆ ಅದರ ಪ್ರತಿಯೊಬ್ಬ ಅಧಿಕಾರ ಮತ್ತು ನೌಕರರು ಪಡೆಯುವ ತಿಂಗಳ ಗೌರವಧಾನ:

ಕ್ರ.ಸಂ	ಹೆಸರು ಮತ್ತು ಹುದ್ದೆ ಶ್ರೀಯುತ್ರೋ/ಶ್ರೀಮತಿ	ವೇತನ ಶ್ರೀಣಿ	ವೇತನ
1	ಶ್ರೀ ಎಮ್. ಪ್ರಭಾಕರ ಪ್ರಾಸಾದ	22800–43200	46350
2	ಶ್ರೀ. ಹೆಚ್.ಎನ್. ನೂರುಲ್ಲಾ ಹಿ.ಮೋ.ವಾ.ನಿ	21600–40050	29600
3	ಶ್ರೀ ಟಿ.ಎನ್. ರವೀಶಂಕರ ಹಿಮೋವಾನಿ	20000–36300	18550
4	ಶ್ರೀ. ಶ್ರೀನಿವಾಸಪ್ಪಸಾದ ಹಿಮೋವಾನಿ	21600–40050	18550
5	ಶ್ರೀ ಎನ್.ಟಿ. ರಾತೋಡ್ ಹಿಮೋವಾನಿ	20000–36300	31200

6	ಶ್ರೀ ಎನ್.ಎನ್. ಜಾಥವ್ ಹಿಮೋವಾನಿ	12500–24000	24600
7	ಶ್ರೀ ಪ್ರವೀಣಕುಮಾರ ಎನ್.ಎನ್.ಹೋವಾನಿ	14550–26700	18550
8	ಶ್ರೀ ಹಂಟ ಹೆಚ್.ಪಿ ಹೋವಾನಿ	14550–26700	11800
9	ಶ್ರೀ ಹೆಚ್.ಆರ್. ಪ್ರಕಾಶ ಹೋವಾನಿ	14550–26700	11800
10	ಶ್ರೀ ಮಂಜುನಾಥ ಕೋರವಿ ಹೋವಾನಿ	14550–26700	11600
11	ಶ್ರೀ ಯಶವಂತಕುಮಾರ ಹೋವಾನಿ	11600–21000	18100
12	ಶ್ರೀ ಅನೀಲಕುಮಾರ ಹೋವಾನಿ	-	-
13	ಶ್ರೀ ಭರತ್ ಭೋಸ್ಸೆ ಅಧೀಕ್ಷರು (ಪ್ರಭಾರಿ)		
14	ಶ್ರೀಮತಿ ರಾಧೀಕಾ ಶೈವ್ಯಲಿಪಿಗಾರರು		
15	ಶ್ರೀ ಅಮನೋನ ದ್ವಿದ.ನ.		
16	ಶ್ರೀ ಸೃಜನ್ ಕಲೀಮ್ ದ್ವಿ.ದ.ನ.		
17	ಶ್ರೀ ಮುರಹರಿ ದ್ವಿದನ		
18	ಶ್ರೀಮತಿ ತುಕ್ಕಮಾತ್ರ ಬೆರಳಿಟ್ಟಾರತಿ		
19	ಶ್ರೀ ನಾರಾಯಣ ವಾಹನ ಚಾಲಕರು		
20	ಶ್ರೀ ಲಕ್ಷ್ಮಣ ಮದರಕೆಂಡಿ ವಾ ಚಾಲಕರು		
21	ಶ್ರೀಮತಿ ಖಾಜಾಬಾನು ಸಿಪಾಯಿ		
22	ಶ್ರೀ ವಿನೋದ ಸಿಪಾಯಿ		
23	ಶ್ರೀ ಸುಧೀರ ಸಿಪಾಯಿ		

ನೂಚನೆ :– ಹಿ.ಹೋ.ವಾ.ನಿ – ಹಿರಿಯ ಹೋಟಾರು ವಾಹನ ನಿರೀಕ್ಷೆಗಳು,

ಹೋ.ವಾ.ನಿ – ಹೋಟಾರು ವಾಹನ ನಿರೀಕ್ಷೆಗಳು,

ಪ್ರ.ದ.ನ – ಪ್ರಥಮ ದಜ್ಞ ಸಹಾಯಕ,

ದ್ವಿ.ದ.ನ – ದ್ವಿತೀಯ ದಜ್ಞ ಸಹಾಯಕ.

11.4(1) ಬಿ 11. ಎಲ್ಲ ಯೋಜನೆಗಳ ವಿವರಗಳನ್ನು ಸೂಚಿಸುವ ಪ್ರಸ್ತಾವಿತ ವೆಚ್ಚೆಗಳನ್ನು ಮತ್ತು ಮಾಡಲಾದ ಬಟ್ಟವಾಡೆಗಳ ವರದಿಯನ್ನು ಸೂಚಿಸಿ: ಅದರ ಪ್ರತಿಯೊಂದು ಏಜನ್‌ನಿಗೆ ಹಂಚಿಕೆ ಮಾಡಲಾದ ಆಯವ್ಯಯ.

ಅನುದಾನ ಬಿಡುಗಡೆ 2014–15

2041–00–101–0–01 ಯೋಜನೋತ್ತರ

ಲೇಕ್ಕು ಶೀರ್ಷಿಕೆ	ಅನುದಾನ ಬಿಡುಗಡೆ	ಖಚಿತ ಬಾಬು	ಉಳಿದ ಹಣ
ಪ್ರವಾಸ ಭತ್ಯೆ 041	30,000/-	-	30,000/-
ಕಫೀರ ವೆಚ್ಚೆಗಳು 051	4,20,000/-	3,44,655/-	75,345/-
ಕಟ್ಟಡ ಬಾಡಿಗೆ ಮತ್ತು ವಿದ್ಯುತ್ ವೆಚ್ಚೆ 071	3,50,000/-	2,26,309/-	1,23,691/-
ಇಂಥನ ವೆಚ್ಚೆ 195	2,00,000/-	1,36,267/-	63,733/-
ಕಫೀರ ವೆಚ್ಚೆಗಳು 051 ಯೋಜನೆ	34,500/-	34,500/-	-

4(1) ಬಿ 12. ಹಂಚಿಕೆ ಮಾಡಲಾದ ಮೊಬಲಗನ್ನೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವಜು ಮತ್ತು ಅಂತಹ ಕಾರ್ಯಕ್ರಮಗಳ ಘಲಾನುಭವಿಗಳ ವಿವರಗಳು:

ಸಾರಿಗೆ ಇಲಾಖೆಯ ನಿದೇಶನದ ಮೇರೆಗೆ ಕಫೀರ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಯೋಜನೆಯಲ್ಲಿ 02 ಅಭ್ಯರ್ಥಿಗಳಿಗೆ ವಿವಿಧ ವರ್ಗದ ವಾಹನಗಳ ಚಾಲನಾ ತರಬೇತಿಯನ್ನು ನೀಡಲಾಗುತ್ತದೆ. ಸದರಿ ತರಬೇತಿಗೆ ತಗಲುವ ವೆಚ್ಚದಲ್ಲಿ ಅಭ್ಯರ್ಥಿಗಳು ಶೇಕಡ 25% ರಷ್ಟನ್ನು ಭರಿಸಿದರೆ ಸಾರಿಗೆ ಇಲಾಖೆಯು ಶೇಕಡ 75% ರಷ್ಟನ್ನು ಭರಿಸುತ್ತದೆ.

4 (1) (ಬಿ) 13. ಅದು ನೀಡಿರುವ ರಿಯಾಯಿತಿಗಳನ್ನು ಅನುಮತಿ ಪಡುಗಳನ್ನು ಅಥವಾ ಅಧಿಕಾರ ಪಡುಗಳನ್ನು ಪಡೆಯುವವರ ವಿವರಗಳು:

ಕನಾಡಿಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಪ್ರಕಾರ ಅಂಗವಿಕಲರ ವಾಹನಗಳಿಗೆ ತೆರಿಗೆ ವಿನಾಯಿತಿ ಮತ್ತು ಕನಾಡಿಕ ಮೋಟಾರು ವಾಹನ ನಿಯಮ 1989ರ ಪ್ರಕಾರ ಪರಿಶೀಷ್ಟ ಜಾತಿ ಮತ್ತು ಪರಿಶೀಷ್ಟ ಪಂಗಡದ ಅಭ್ಯರ್ಥಿಗಳಿಗೆ ರಹದಾರಿಯ ಶುಲ್ಕದಲ್ಲಿ ಅರ್ಥದಷ್ಟು ರಿಯಾಯಿತಿ ನೀಡಲಾಗಿದೆ.

4(1) (ಬಿ) 14. ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್‌ನಾನ್ ರೂಪಕ್ಕೆ ಪರಿವರ್ತಿಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳು:

ಕಣ್ಣೀರಿಯಲ್ಲಿ ಸಂಪೂರ್ಣ ಗಣಕೀಕರಣ ಕಾರ್ಯವು ಅನುಷ್ಠಾನಗೊಂಡು ಅಂತಿಮ ಹಂತದಲ್ಲಿದೆ.

ಹಣ ಪಾವತಿಸುವ ಸಮಯ :-

ಸೋಮವಾರದಿಂದ ಶುಕ್ರವಾರದ ವರೆಗೆ - 10-00 ರಿಂದ 2-30 ರ ವರೆಗೆ.

ಶನಿವಾರ - 10-00 ರಿಂದ 12-30 ರ ವರೆಗೆ

ಬೇಸಿಗೆ ಕಾಲದಲ್ಲಿ (ಎಲ್ಲಿಲ್ಲ ಮತ್ತು ಮೇ ಮಾಹಿಗಳಲ್ಲಿ) ಕಣ್ಣೀರಿ ಸಮಯ:-

ಹಣ ಪಾವತಿಸುವ ಸಮಯ:-

ಸೋಮವಾರದಿಂದ ಶುಕ್ರವಾರದವರೆಗೆ - ಬೆಳಿಗ್ಗೆ 8-00 ರಿಂದ 12-00 ರ ವರೆಗೆ

ಶನಿವಾರ - ಬೆಳಿಗ್ಗೆ 8-00 ರಿಂದ 10-00 ರ ವರೆಗೆ.

ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಂಥಾಲಯ ಅಥವಾ ವಾಚನಾಲಯ ಕೆವರೆಗೆ ಸೋಲಭ್ಯ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಧಿಕಾರಿ / ಅಧೀಕ್ಷರುಗಳನ್ನು ಸಂಪರ್ಕಿಸಬಹುದು

4(1) (ಬಿ) 16. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು,

1).ಶ್ರೀ ಎಮ್. ಪ್ರಭಾಕರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು.ಬೀದರ

2)ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ :- ಶ್ರೀ. ಭರತ್ ಭೋನ್ನೆ ಅಧಿಕೃತರು (ಪ್ರಭಾರ)
ಪ್ರಾಸಾ ಕಣ್ಣೀರಿ ಬೀದರ

ದೂ. ನಂ. 08482-232461

—

1) ಮೇಲ್ಮೆನಿಂದಿರುವ ಪ್ರಾದೇಶಿಕ ಮಾಹಿತಿ ಅಧಿಕಾರಿ : - ಶ್ರೀ. ಪುರುಷೋತ್ತಮ್ ಜಂಟಿ ಸಾರಿಗೆ ಆಯುಕ್ತರು,
ಕಲಬುರಗಿ ವಿಭಾಗ, ಸೇಡಂ ರಸ್ತೆ, ಗುಲಬಗಾಂ.

ದೂ. ನಂ. 08372 284005, 9449863226.

4(1) (ಬಿ) 17. ನಿಯಮಿಸಬಹುದಾದಂತಹ ಇತರೆ ಮಾಹಿತಿಯನ್ನು ಪ್ರಕಟಿಸತಕ್ಕದ್ದು. 2013-14

ಬಿ. ಈ ಕಣ್ಣೀರಿಯು 2014-15 ನೇ ಸಾಲಿನ 1277 ಲಕ್ಷ ರಾಜಸ್ವ ಗುರಿ ನೀಡಿದ್ದು, ದಿ:31-03-2015 ಕ್ಕೆ
1,2,14,69,544/- ಸಂಗ್ರಹಣೆ ಮಾಡಿ ಪ್ರತಿಶತ 95.12% ಗುರಿ ಸಾಧಿಸಲಾಗಿದೆ.

ಬಿ. ಈ ಕಣ್ಣೀರಿಯು ಗಣಕೀಕರಣಗೊಂಡಿದ್ದು ಸಾರ್ವಜನಿಕರಿಗೆ ವಾಹನ ದಾಖಲಾತಿಗಳನ್ನು
ಸುರಕ್ಷಿತವಾಗಿ ಹಾಗು ಸುಲಭವಾಗಿ ಇರಿಸಿಕೊಳ್ಳಲು ಇಲಾಖಾವಳಿಯಿಂದ ಕಣ್ಣೀರಿಯಲ್ಲಿ ಚಾಲನಾ
ಅನುಜ್ಞಾ ಪತ್ರಗಳ ಹಾಗು ಸಾರಿಗೇತರ ನೊಂದಣಿಯ ವಿವರಗಳನ್ನು ಒಳಗೊಂಡಂತೆ Smart
Card ಗಳನ್ನು ಅಂಚೆಯ ಮುಖಾಂತರ ನೇರವಾಗಿ ಅರ್ಜಿದಾರರಿಗೆ / ಅಭ್ಯರ್ಥಿಗಳಿಗೆ
ರವಾನಿಸಲಾಗುತ್ತದೆ.

ಬಿ. ಈ ಕಣ್ಣೀರಿಯು ಬೀದರ ಮತ್ತು ಜೈರಾದ ತಾಲೂಕ ವ್ಯಾಪ್ತಿಗೆ ಮಾತ್ರ ಒಳಪಟ್ಟಿರುತ್ತದೆ.

ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು,
ಬೀದರ.
ನ್ಯಾಳ : - ಬೀದರ